

## 5.1. ಸಂಖ್ಯಾಶಾಸ್ತ್ರದ ಪರಿಚಯ:

1. ಭಾರತದ ಜನ ಸಂಖ್ಯೆ 2050,2100 ರಲ್ಲಿ ಎಷ್ಟಾಗಲಿದೆ?
2. ವಿವಿಧ ರಾಜ್ಯಗಳ ಮತ್ತು ದೇಶದಲ್ಲಿನ ಸಾಕ್ಷರತಾ ಪ್ರಮಾಣ ಎಷ್ಟಿದೆ?
3. ರಾಜ್ಯದಲ್ಲಿ ಎಷ್ಟು ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಮುಂದೆ 10/15 ವರ್ಷಗಳಲ್ಲಿ ಏನಾಗಬಹುದು?
4. ಯಾವುದೇ ಸಂಸ್ಥೆಯಲ್ಲಿ ಇರಬಹುದಾದ ವೇತನದ ತಾರತಮ್ಯತೆಯ ಪರಿಶೀಲನೆ.

ಇಂತಹ ಸಮಸ್ಯೆಗಳಿಗೆ ಉತ್ತರ ದೊರಕಿಸುವ ಗಣಿತದ ಭಾಗವೇ ಸಂಖ್ಯಾ ಶಾಸ್ತ್ರ.

ನಮ್ಮ ದಿನನಿತ್ಯದ ಜೀವನದಲ್ಲಿ ನಾವು ಅನೇಕ ವಿಷಯಗಳ ಬಗ್ಗೆ ಚರ್ಚಿಸುತ್ತೇವೆ. ಸರಾಸರಿ ಮಳೆ, ಒಂದು ಪ್ರದೇಶದ ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶ, ಒಂದು ಎಕರೆಯಲ್ಲಿ ಬೆಳೆಯುವ ಸರಾಸರಿ ಫ್ಲ್ಸಲು, ಒಬ್ಬ ಶ್ರೇಷ್ಠ ಆಟಗಾರನು ಮಾಡಿದ ರನ್‌ಗಳ ಸರಾಸರಿ, ಸರಾಸರಿಹಾಜರಿ ಇತ್ಯಾದಿ. ಇವುಗಳೆಲ್ಲಾ ನಾವು ಏಕೆಂದಿರುತ್ತಾರೆ ಅಂಶಗಳ ಮೇಲೆ ಮಾಡಿದ ಲೆಕ್ಕಾಚಾರ. ಈ ರೀತಿಯ ಲೆಕ್ಕಾಚಾರಗಳು, ಸರಕಾರಕ್ಕೆ ಮುಂದಿನ ಯೋಜನೆಗಳನ್ನು ರೂಪಿಸಲು, ಒಂದು ತರಗತಿಯ ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಹೋಲಿಸಲು – ಹಿಂಗೆ ಹಲವು ವಿಷಯಗಳ ಬಗ್ಗೆ ತುಂಬಾ ಉಪಯುಕ್ತ.


ಯಾವುದೇ ವಿಷಯದ ಬಗ್ಗೆ ನಾವು ಗಮನಿಸಿದ ಅಂಶಗಳನ್ನು ಸೂಚಿಸುವ ಒಂದು ಸುಲಭ ಮಾರ್ಗ ನ್ನೇ. ಈಗ ಇವುಗಳನ್ನು ನಕ್ಷೆಯಲ್ಲಿ ಗುರುತಿಸುವ ಕ್ರಮವನ್ನು ತಿಳಿಯುವುದು.

ಜನರು ಕೆಲವು ತಿಂಗಳಲ್ಲಿ ‘ಈಗ ತುಂಬಾ ಸೆಬೆ’ ಎಂದು ಹೇಳುವುದನ್ನು ಕೇಳಿರಬಹುದು. ಇದು ಅವರು ಗಮನಿಸಿದ ಅಂಶ. ಅವರ ಅನಿಸಿಕೆಯನ್ನು ಸ್ವಷ್ಟ ಮಾಹಿತಿಗಳಿಂದ ಪರಿಶೀಲಿಸಬಹುದು. ಹವಾಮಾನ ಇಲಾಖೆಯು ಪ್ರತಿ ದಿನ ಹೆಚ್ಚಿನ ನಗರಗಳ ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶಗಳ ದಾಖಲೆ ಇಟ್ಟಿರುತ್ತದೆ.

ಉತ್ತರ ಭಾರತದಲ್ಲಿನ ಒಂದು ನಗರದ ಒಂದು ವರ್ಷದ 12 ತಿಂಗಳಲ್ಲಿನ ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶಗಳು ಕೆಳಗಿನಂತಿವೆ:


ತಿಂಗಳು →	ಜನವರಿ	ಫೆಬ್ರವರಿ	ಮಾರ್ಚ್	ಎಪ್ರಿಲ್	ಮೇ	ಜೂನ್	ಜುಲೈ	ಆಗೋಸ್ಟ್	ಸೆಪ್ಟೆಂ.	ಅಕ್ಟೋಬರ್	ನವೆಂ.	ಡಿಸೆಂಬರ್
ಗರಿಷ್ಠ ( $^{\circ}\text{C}$ )	15	14	20	18	35	36	40	41	35	30	25	22
ಕನಿಷ್ಠ ( $^{\circ}\text{C}$ )	6	7	10	10	20	22	24	25	22	20	15	-5

ಈ ತಿಂಗಳಲ್ಲಿ ಯಾವುದೇ ತಿಂಗಳ ಮಧ್ಯದ ಅಂದಾಜು ಉಷ್ಣತೆಯನ್ನು ಕೆಂಡುಹಿಡಿಯುವುದು ಕಷ್ಟ. ಆದರೆ ಅದನ್ನೇ ನ್ಯಾಕ್ಸೆಯ ಮೂಲಕ ಶೋರಿಸಿದರೆ ಹೀಗೆ ಇರುತ್ತದೆ ಎಂದು ನೋಡುವ.



ಇಲ್ಲಿ ನೀಲಿ ಬಣ್ಣದ ರೇಖೆಯು ಗರಿಷ್ಠ ಉಷ್ಣಾಂಶವನ್ನು ಗುಲಾಬಿ ಬಣ್ಣದ ರೇಖೆಯು ಕನಿಷ್ಠ ಉಷ್ಣಾಂಶವನ್ನು ಸೂಚಿಸುತ್ತದೆ.

ಮೊದಲು ವಿವರಿಸಿದಂತೆ ತಃಖ್ಯೇಯಲ್ಲಿ ದತ್ತಾಂಶಗಳನ್ನು ನಿರೂಪಿಸುವುದಕ್ಕಿಂತ ಚಿತ್ರದಲ್ಲಿ (ಗ್ರಾಫ್/ನಕ್ಷೆ) ಸೂಚಿಸಿದರೆ ಸಮಸ್ಯೆಯನ್ನು, ವಿಷಯವನ್ನು ಚೆನ್ನಾಗಿ ಅಥವ್ಯ ಮಾಡಿಕೊಳ್ಳಬಹುದಲ್ಲವೇ? 'ಸಾರಿರ ಶಬ್ದಗಳಲ್ಲಿ ಹೇಳುವುದನ್ನು ಒಂದು ಚಿತ್ರವು ಹೇಳುತ್ತದೆ' ಎನ್ನುವ ಹೇಳಿಕೆ ಸೂಕ್ತವಾಗಿಲ್ಲವೇ? ನಾವೀಗ ಮೇಲಿನ ನಕ್ಷೆಯನ್ನು ಹೇಗೆ ರಚಿಸಿದ್ದೇವೆಂದು ನೋಡುವಾ.



ಅಡ್ಡ ಸಾಲಿನಲ್ಲಿ ತಿಂಗಳ ಹೆಸರಿದೆ. ಪ್ರತಿ ತಿಂಗಳೂ ಮಧ್ಯದಲ್ಲಿ  $1\text{ ಸೆ.ಮಿ.}$  ನಷ್ಟ ಅಂತರ ಬಿಟ್ಟಿದೆ. ಅಡ್ಡರಿಂದ ಅಡ್ಡಸಾಲಿನ ಸ್ಥೇಲ್ ಪ್ರಮಾಣ  $1\text{ ಸೆ.ಮಿ.} = 1\text{ ತಿಂಗಳು.}$  ಲಂಬಕೆಳಿಯಲ್ಲಿ  $-10$  ರಿಂದ  $50$  ಅಂತರ ಗುಣಕಗಳಲ್ಲಿ ( $-10, 0, 10, 20, 30, 40, 50$ ). ಗುರುತುಗಳಿವೆ. ಯಾವುದೇ ಎರಡು ಗುರುತುಗಳ ನಡುವಿನ ಅಂತರ  $1\text{ ಸೆ.ಮಿ.} = 10^{\circ}\text{C.}$

ಯಾವುದೇ ತಿಂಗಳಲ್ಲಿ  $50^{\circ}\text{C}$ , ಗಂತ ಹೆಚ್ಚಿನ ಉಷ್ಣತೆ ದಾಖಿಲಾಗಿಲ್ಲದಿರುವುದರಿಂದ  $50^{\circ}\text{C}$  ಯ ನಂತರ ಗುರುತು ಮಾಡಿಲ್ಲ. ಅದೇರೀತಿ  $-10^{\circ}\text{C}$ , ಗಂತ ಕಡಿಮೆ ಉಷ್ಣತೆ ದಾಖಿಲಾಗಿಲ್ಲದಿರುವುದರಿಂದ,  $-20^{\circ}\text{C}$  ಮತ್ತು ಅದಕ್ಕಿಂತ ಕೆಳಗೆ ಗುರುತು ಮಾಡಿಲ್ಲ. ಈ ನಕ್ಷೆಯಲ್ಲಿ ಅಡ್ಡಸಾಲು ಮತ್ತು ಕಂಬಸಾಲಿನಲ್ಲಿ ಪ್ರಮಾಣ (ಸ್ಥೇಲ್) ಒಂದೇ ಇಟ್ಟಿರೂ ಕೂಡಾ, ಅವುಗಳು ಒಂದೇ ಆಗಿರಬೇಕಾಗಿಲ್ಲ. ಇಲ್ಲಿ, ಎಲ್ಲಾ ದತ್ತಾಂಶಗಳೂ ಒಂದೇ ಪುಟದಲ್ಲಿ ಬರಲಿಕ್ಕಾಗಿ, ಪ್ರಮಾಣವನ್ನು  $1\text{ ಸೆ.ಮಿ.}$  ಎಂದು ಇಟ್ಟಿದೆ. ಭೌಗೋಳಿಕ ಭೂಪಟದಲ್ಲಿ ಪ್ರಮಾಣ  $1\text{ ಸೆ.ಮಿ.} = 1000\text{ಕೆ.ಮಿ.}$  ಆಗಿರುವುದನ್ನು ನೀವು ಗಮನಿಸಿರಬಹುದು.

**ಗಮನಿಸಿ:** ಮೇಲಿನ ನಕ್ಷೆಯಿಂದ ಯಾವುದೇ ತಿಂಗಳ ಮಧ್ಯದಲ್ಲಿನ ಕನಿಷ್ಠ ಮತ್ತು ಗರಿಷ್ಠ ಉಷ್ಣತೆಯನ್ನು ಸುಲಭವಾಗಿ ತಿಳಿಯಬಹುದು. ಆದರೆ ತಃಖ್ಯೇಯಿಂದ ಇದನ್ನು ತಿಳಿಯುವುದು ಸುಲಭವಲ್ಲ.


ರೂಧಿಯಲ್ಲಿ ನಾವು ಅಡ್ಡ ರೇಖೆಯನ್ನು  $x$  ಅಕ್ಷವೆಂತಲೂ 10ಬ ರೇಖೆಯನ್ನು  $y$  ಅಕ್ಷವೆಂತಲೂ ಕರೆಯುತ್ತೇವೆ. ನ್ಯಾಯಲ್ಲಿ ಯಾವುದೇ ಬಿಂದುವನ್ನು ಅದರ ನಿದೇಶಾಂಕ  $(x, y)$ ಗಳಿಂದ ಗುರುತಿಸುತ್ತೇವೆ.

### 5.1.1 ಉದಾಹರಣೆ 1: ಮೇಲಿನ ತಃಖ್ಯಾಯಂತೆ, ಗರಿಷ್ಠ ತಾಪಮಾನದ ನ್ಯಾಯವನ್ನು ರಚಿಸಿ.

ಅಡ್ಡಸಾಲು ( $x$  ಅಕ್ಷ) ತಿಂಗಳುಗಳನ್ನು ಸೂಚಿಸಲಿ. 10ಬಸಾಲು ( $y$  ಅಕ್ಷ) ಗರಿಷ್ಠ ತಾಪಮಾನವನ್ನು ಸೂಚಿಸಲಿ. ಜನವರಿಯಿಂದ ಡಿಸೆಂಬರ್‌ವರೆಗಿನ ತಿಂಗಳುಗಳನ್ನು 1 ರಿಂದ 12 ಸಂಖ್ಯೆಗಳಿಂದ ಸೂಚಿಸಿದೆ. ಆಗ ನಿದೇಶಾಂಕಗಳು:

ತಿಂಗಳು: $x \rightarrow$	1	2	3	4	5	6	7	8	9	10	11	12
ತಾಪಮಾನ: $y \rightarrow$	15	14	20	18	35	36	40	41	35	30	25	22
$(x, y) \rightarrow$	(1, 15)	(2, 14)	(3, 20)	(4, 18)	(5, 35)	(6, 36)	(7, 40)	(8, 41)	(9, 35)	(10, 30)	(11, 25)	(12, 22)

ಉಷ್ಣತೆ 45 ಶ್ಕಿಂತ ಹೆಚ್ಚಿಲ್ಲದಿರುವುದರಿಂದ, ನ್ಯಾಯ ಸ್ವಷ್ಟವಾಗಿ ಬರಲು, ಪ್ರಮಾಣವನ್ನು 1 ಸೆ.ಮಿ. =  $5^{\circ}\text{C}$  ಎಂದಿಟ್ಟುಕೊಳ್ಳುವಾ.  $\forall$  ಅಕ್ಷದಲ್ಲಿ ಗುರುತುಗಳನ್ನು ಮಾಡುವಾಗ 0 ಯಿಂದ ಆರಂಭಿಸಿ, 5 ರ ಗುಣಕಗಳಲ್ಲಿ ಗುರುತಿಸಿ  $(0,5,10,15\dots)$ .  $(x,y)$  ಬಿಂದುಗಳನ್ನು ಗುರುತಿಸಿ, ಜೋಡಿಸಿ. ಆಗ ಈ ಕೆಳಗಿನಂತೆ ನ್ಯಾಯ ದೂರೆಯುತ್ತದೆ.



**5.1.1 ಉದಾಹರಣೆ 2:** ನೀವು ನಿಮ್ಮ ಶಾಲಾ ಕ್ರೀಡಾಕೂಟದಲ್ಲಿ 2000,2001,2002,2003 ಮತ್ತು 2004 ನೇ ಇಸವಿಗಳಲ್ಲಿ 100 ಮೀ. ಓಟದಲ್ಲಿ ತೆಗೆದುಕೊಂಡ ಸಮಯದ (ಮೊದಲ 3 ಸ್ಥಾನಗಳು ಮಾತ್ರ)ಮಾಹಿತಿ ಸಂಗ್ರಹಿಸಿದ್ದೀರೆಂದಿಟ್ಟುಕೊಳ್ಳಿ. 100 ಮೀ. ಓಡಲು ಹೆಚ್ಚಿನ ಸಂದರ್ಭಗಳಲ್ಲಿ ಎಷ್ಟು ಸಮಯ ತೆಗೆದುಕೊಂಡಿದ್ದಾರೆ ಎಂದು ತಿಬ್ಬೆಯನ್ನು ನೋಡಿ ಹೇಳುವುದು ಸುಲಭವೇ?

ಸಂಖ್ಯೆ	ಹೆಸರು	ತರಗತಿ	ವರ್ಷ	ಸ್ಥಾನ	100ಮೀ. ಓಡಲು ತೆಗೆದುಕೊಂಡ ಸಮಯ
1	ರಾಮ್	8	2000	1	15ಸೆ.
2	ಜಾನ್	9		2	16ಸೆ.
3	ಕೃಷ್ಣ	10		3	17ಸೆ.
4	ಲೂಯಿಸ್	9	2001	1	12ಸೆ.
5	ಶಾರ್ಝ್	8		2	17ಸೆ.
6	ಗೋಪಾಲ	9		3	19ಸೆ.
7	ಅಹ್ಲಾಕ್	9	2002	1	13ಸೆ.
8	ಶಾರ್ಣು ಎ.ಕೆ.	8		2	16ಸೆ.
9	ಅರುಣ	10		3	17ಸೆ.
10	ಮೋಹನ	10	2003	1	16ಸೆ.
11	ಫಿಲಿಪ್ಪ್	8		2	17ಸೆ.
12	ಅಜಯ್	9		3	18ಸೆ.
13	ಪ್ರಮೋದ್	9	2004	1	14ಸೆ.
14	ರೇಮಂಡ್	8		2	15ಸೆ.
15	ಗೋಪಿ	9		3	15ಸೆ.

ಈಗ ನಾವು ಓಟಗಾರರು ತೆಗೆದು ಕೊಂಡ ಸಮಯಗಳನ್ನು ಮಾತ್ರ ಪರಿಗಣಿಸುವಾ: ಅವುಗಳು: 15,16,17,12,17,19,13,16,17,16,17,18,14,15,15 ಸೆಕೆಂಡುಗಳು. ಈ ಮೇಲಿನ ಅಂಶಗಳು ಯಾವುದೇ ಒಂದು ಕ್ರಮದಲ್ಲಿಲ್ಲ. ಆದ್ದರಿಂದ ಅವುಗಳನ್ನು ಆರೋಹಣ (ಪರಿಕೆಯ) ಕ್ರಮದಲ್ಲಿ ಬರೆದಾಗ,

12, 13, 14, 15, 15, 15, 16, 16, 16, 17, 17, 17, 17, 18, 19.

ಸಂ	ಸಮಯ(ನೇ.)	ಎಷ್ಟು ಸಾರಿ ಬಂದಿದೆ (ಆವರ್ತಗಳು)
1	12	1
2	13	1
3	14	1
4	15	3
5	16	3
6	17	4
7	18	1
8	19	1
ಒಟ್ಟು		= 15 ಒಟ್ಟು ಮೌಲ್ಯಗಳು

ಮೇಲಿನ ತಃಖೆಯು ‘ವರ್ಗೀಕರಿಸದ ಆವೃತ್ತಿ ವಿಶರಣ ಪಟ್ಟಿ’

ಈ ಮೇಲಿನ ತಃಖೆಯಿಂದ ನಾವು ಈ ಕೆಳಗಿನ ಅಂಶಗಳನ್ನು ಗಮನಿಸಬಹುದು:

- ಅತೀ ಕಡಿಮೆ ಸಮಯ: 12 ಸೆ. ಇದು 2001 ರಲ್ಲಿ ದಾಖಿಲಾಗಿದೆ.
- ಗರಿಷ್ಠ ಸಮಯ: 19 ಸೆ. (ಮೊದಲ 3 ಸಾರ್ವ ಬಂದವರಲ್ಲಿ) ಇದು 2001 ರಲ್ಲಿ ದಾಖಿಲಾಗಿದೆ.
- 17 ಸೆ. ಹೆಚ್ಚು ಸಾರಿ(4)ಬಂದಿದೆ(ಹೆಚ್ಚಿನ ಸಂದರ್ಭಗಳಲ್ಲಿ ಓಡಲು 17 ಸೆ. ಸಮಯ ತೆಗೆದುಕೊಂಡಿದ್ದಾರೆ).

ಮೇಲಿನ ಅಂಶ ಅಂಶಗಳನ್ನು ಗುಂಪಾಗಿ ಮಾಡಿದಾಗ:

ಕ್ರ.ಸಂ.	ಗುಂಪುಗಳ ವರ್ಗ ವ್ಯಾಪ್ತಿ	ಆವರ್ತಗಳು(ಆವೃತ್ತಿ)
1	12ಸೆ.-14ಸೆ.	3
2	15ಸೆ.-17ಸೆ.	10
3	18ಸೆ.-20ಸೆ.	2
ಒಟ್ಟು		= 15 ಒಟ್ಟು ಮೌಲ್ಯಗಳು

ಈ ಮೇಲಿನ ತಃಖೆಯನ್ನು ‘ವರ್ಗೀಕರಿಸಿದ ಆವರ್ತವಿಶರಣ ಪಟ್ಟಿ’ ಎನ್ನುವರು.

ಅಂಶ ಅಂಶಗಳು ಅತಿ ಹೆಚ್ಚು ಇದ್ದಾಗ, ವರ್ಗೀಕರಿಸಿದ ಆವರ್ತ ವಿಶರಣ ಪಟ್ಟಿಯು ಅಧ್ಯಯನಕ್ಕೆ ಸುಲಭ. ನಾವು ಗುಂಪುಗಳನ್ನು ಮಾಡುವಾಗ 3-ಸೆಕೆಂಡ್ ಸಮಯದ ಅಂಶರದ ಗುಂಪು: {(12-14), (15-17), (18-20)}. ವರ್ಗಾಂಶರ (15ಸೆ.-17ಸೆ.) ಅತಿ ಹೆಚ್ಚು ಆವರ್ತ (10), ಗಳನ್ನು ಹೊಂದಿದೆ. ಇದರಘರ್ಷ ಹೆಚ್ಚಿನ ಬಹುಮಾನಿತರು 100ಮಿ. ಓಡಲು 15 ರಿಂದ 17 ಸೆ. ಕಾಲಾವಕಾಶ ತೆಗೆದುಕೊಂಡಿದ್ದಾರೆ. ಗುಂಪುಗಳನ್ನು ಬೇರೆ ಅಂಶರದಲ್ಲಿ ಮಾಡಿದರೆ ತೀವ್ರಾನ ಬೇರೆಯೇ ಆಗಿರುತ್ತದೆ.

### 5.1.2 ಸಂಖ್ಯಾ ಶಾಸ್ತ್ರದ ಕೆಲವು ಪದಗಳು(ವ್ಯಾಖ್ಯೆಗಳು)

ನಾವು ಸಂಗ್ರಹಿಸಿದ ಅಂಕ ಅಂಶಗಳನ್ನು ‘ಮೌಲ್ಯ’ ಅಥವಾ ‘ಗಮನಿಸಿದ ಅಂಶ’ ಅಥವಾ ‘ವೀಕ್ಷಿಸಿದ ಅಂಶ’ ಎಂದು ಕರೆಯುತ್ತೇವೆ.ಒಂದು ಮೌಲ್ಯವು ಎಷ್ಟು ಸಾರಿ ಪುನರಾವರ್ತನೆ ಆಗುವುದೋ ಆ ಸಂಖ್ಯೆಯನ್ನು ‘ಅವರ್ತ ಸಂಖ್ಯೆ’ ಅಥವಾ ‘ಅಪ್ರತಿ’ ಎಂದು ಕರೆಯುತ್ತೇವೆ. ಕೆಲವು ಸಾರಿ ನಾವು ವರ್ಗೀಕರಣ ಮಾಡುವಾಗ ಪ್ರತೀ ಗುಂಪಿಗೂ ಒಂದು ಅಂಶರ ಇಡುತ್ತೇವೆ. ಈ ಉಪ ಗುಂಪುಗಳನ್ನು ‘ವರ್ಗಾಂಶರಗಳು’ ಅಥವಾ ‘ವರ್ಗವ್ಯಾಪ್ತಿ’ ಎನ್ನುತ್ತೇವೆ. ಈ ವರ್ಗಾಂಶರಕ್ಕನುಗೂಣವಾಗಿ ತೀಮಾರ್ಚನಗಳೂ ಬದಲಾಗಬಹುದು. ಒಂದುಸಾರಿ ಒಂದು ಅಂಶರದ ವರ್ಗಾಂಶರವನ್ನು ಆಯ್ದುಮಾಡಿಕೊಂಡ ಮೇಲೆ, ಅದನ್ನು ಬದಲಾಯಿಸದೇ ಅದೇ ರೀತಿಯಲ್ಲಿ ಎಲ್ಲಾ ಮೌಲ್ಯಗಳನ್ನು ಪಟ್ಟಿ ಮಾಡಬೇಕು. (ಮೇಲಿನ ಉದಾಹರಣೆಯಲ್ಲಿ 2 -ಸೆಕೆಂಡ್ ಅಂಶರ ಮತ್ತು 3-ಸೆಕೆಂಡ್ ಅಂಶರಗಳನ್ನು ಒಂದೇ ತಃಖ್ಯಾತಿಯಲ್ಲಿ ತೆಗೆದುಕೊಳ್ಳುವ ಹಾಗಿಲ್ಲ) ಮೌಲ್ಯಗಳ ಗರಿಷ್ಟ ಮತ್ತು ಕನಿಷ್ಠ ಬೆಲೆಗಳ ವ್ಯತ್ಯಾಸವನ್ನು ‘ಮೌಲ್ಯಗಳ ವ್ಯಾಪ್ತಿ’ ಎನ್ನುವರು.

ಒಂದು ವಿಷಯಕ್ಕೆ ಸಂಬಂಧಿಸಿದ, ವ್ಯವಸ್ಥಾತವಾಗಿ ಕಲೆಹಾಕಿದ ಅಂಕ ಸಂಖ್ಯೆಗಳ ವಿಶೇಷಣೆ ಮತ್ತು ವಿವರಣೆ ಹೊಡುವ ಶಾಸ್ತ್ರವನ್ನು ‘ಸಂಖ್ಯಾ ಶಾಸ್ತ್ರ’ ಎನ್ನುವರು.

ಒಂದು ದೇಶದ ಆರ್ಥಿಕತೆಯ ಬದಲಾವಣೆ, ಹವಾಮಾನದ ವ್ಯತ್ಯಾಸ ಇತ್ಯಾದಿಗಳನ್ನು ತಿಳಿಯಲು ಗಣಿತದ ಈ ಭಾಗ ಉಪಯುಕ್ತವಾಗಿದೆ. ಈ ವ್ಯೇಜಾನ್ವಿತ ಮುನ್ವಾಚನೆಗಳಿಂದ ಸರಕಾರಕ್ಕೆ ಮತ್ತಿತರ ಸಂಸ್ಥೆಗಳಿಗೆ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ.